



16

II Semester B.A./B.Sc. Examination, May 2017
(Repeaters) (11-12 and Onwards) (Prior to 2013-14)
PSYCHOLOGY – II
Basic Psychological Processes

Time : 3 Hours

Max. Marks : 70

- Instructions :** 1) **All 5 questions are compulsory.**
2) **Answer either 'a' and 'b' or 'c' and 'd'.**
3) **All answers must be written completely either in Kannada or English.**

- I. a) ಸಮಸ್ಯಾ ಪರಿಹಾರದ ಹಂತಗಳನ್ನು ವಿವರಿಸಿ. 5
Explain the stages in problem solving.
- b) ಆಲೋಚನಾ ಸಿದ್ಧಾಂತಗಳನ್ನು ವಿವರಿಸಿ. 9
Discuss the theories of thinking.
- OR/ಅಥವಾ
- c) ವಿವೇಚನೆ ಎಂದರೇನು ? ಅದರ ಬಗೆಗಳನ್ನು ವಿವರಿಸಿ. 5
What is reasoning ? Explain the types.
- d) ಸೃಜನಶೀಲತೆಯ ಹಂತಗಳನ್ನು ಹಾಗೂ ಸೃಜನಶೀಲವಾಗಿ ಆಲೋಚಿಸುವವರ ಗುಣಲಕ್ಷಣಗಳನ್ನು ವಿವರಿಸಿ. 9
Discuss the stages of creative thinking and the characteristics of creative thinkers.
- II. a) ಮಾಸ್ಲೋರವರ ಅಭಿಪ್ರೇರಣೆಯ ಸಿದ್ಧಾಂತವನ್ನು ವಿವರಿಸಿ. 5
Discuss Maslow's theory of motivation.
- b) ಸಂವೇಗದಲ್ಲಿನ ಶಾರೀರಿಕ ಬದಲಾವಣೆಗಳನ್ನು ವಿವರಿಸಿ. 9
Discuss the physiological changes in emotions.
- OR/ಅಥವಾ
- c) ಸಮತೋಲನವನ್ನು ವಿವರಿಸಿ. 5
Explain homeostasis.
- d) ಸಾಮಾಜಿಕ ಪ್ರೇರಣೆಯನ್ನು ವಿವರಿಸಿ. 9
Discuss the social motives.





- III. a) ಸಂವೇದನಾ ಹೊಂದಾಣಿಕೆ ಎಂದರೇನು ? 5
What is sensory adaptation ?
- b) ಆಳ ಪ್ರತ್ಯಕ್ಷಾನುಭವದ ಸಂಕೇತಗಳನ್ನು ವಿವರಿಸಿ. 9
Discuss the cues of depth perception.
- OR/ಅಥವಾ
- c) ಸಂವೇದನೆ ಮತ್ತು ಪ್ರತ್ಯಕ್ಷಾನುಭವ ಎಂದರೇನು ? 5
What is sensation and perception ?
- d) ಗೆಸ್ಟಾಲ್ಟ್ ವ್ಯವಸ್ಥೆ ಹಾಗೂ ಸಂಘಟನೆಯ ತತ್ವಗಳನ್ನು ವಿವರಿಸಿ. 9
Discuss the Gestalt principles of grouping and organization.
- IV. a) ಬಂಡೂರಾರವರ ಸಾಮಾಜಿಕ ಕಲಿಕೆಯ ಸಿದ್ಧಾಂತವನ್ನು ವಿವರಿಸಿ. 5
Discuss Bandura's social learning theory.
- b) ವ್ಯಕ್ತಿತ್ವದ ಮಾನವತಾ ಸಿದ್ಧಾಂತವನ್ನು ವಿವರಿಸಿ. 9
Discuss the humanistic theories of personality.
- OR/ಅಥವಾ
- c) ಪ್ರರೂಪ 'ಎ' ಹಾಗೂ 'ಬಿ' ವ್ಯಕ್ತಿತ್ವ ಎಂದರೇನು ? 5
What is Type A and Type B personality ?
- d) ಫ್ರಾಯ್ಡ್‌ನ ವ್ಯಕ್ತಿತ್ವ ಸಿದ್ಧಾಂತವನ್ನು ವಿವರಿಸಿ. 9
Discuss Freud's theory of personality.
- V. a) ದಿನ ಸುತ್ತಿನ ಲಯವನ್ನು ವಿವರಿಸಿ. 5
Discuss Circadian rhythms.
- b) ಪರಿವರ್ತಿತ ಜಾಗೃತಾವಸ್ಥೆಯನ್ನು ಚರ್ಚಿಸಿ. 9
Discuss altered states of consciousness.
- OR/ಅಥವಾ
- c) ಹಗಲುಗನಸನ್ನು ಚರ್ಚಿಸಿ. 5
Discuss daydreaming.
- d) ಧ್ಯಾನದ ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ಪರಿಣಾಮಗಳನ್ನು ವಿವರಿಸಿ. 9
Explain the short term and long term effects of meditation.